

Hem's ಸೂಪರ್‌ಮಾರ್ಕೆಟ್
 Health Conscious Food
 ರಾಸಾಯನಿಕ ಮುಕ್ತ ಉತ್ಪನ್ನಗಳು
 ದುಸಾಲೆ, ಸ್ಟಾಕ್, ಚಿಕ್ಕ
 ಮತ್ತು ಅರೋಗ್ಯವರ್ಧಕ ವೇಯಿಂಗ್‌ಗಳು
 shop.hemfoods.com 94481 51975

ಉದಯವಾಣಿ

ಜನಮನವೆ ಬೇಡವಾಡಿ

A Collection of
 Exquisite Gold
 Jewellery
S.L.SHET
 Jewellers & Diamond Dealers
 11, 1st Floor, Venkateswara Complex, 8
 No. 100, 100/2
 Phone: 93814 22799 & 82370 66721/9

Regd. No. UDPI/1259/2018-20 | udayavani.com | UDARAVANI - KANNADA DAILY - MANIPAL | ಮಂಗಳೂರು, ಮಂಗಳೂರು, ಬುಧವಾರ 9, 2018 | ಬೆಂಗಳೂರು ವಿತರಣೆ ಕೇಂದ್ರ | ಪುಟ 12+4 (AISC 50/5)

ಸಹ್ಯಾದ್ರಿ ಕಾಲೇಜಿನಲ್ಲಿ ವಿಜ್ಞಾನ ಸಮಾವೇಶ 'ವಿಜ್ಞಾನ ನನ್ನ ವೃತ್ತಿಯಲ್ಲ; ಇಷ್ಟದ ವಿಷಯ

ಮಂಗಳೂರು, ಜ. 8: 'ವಿಜ್ಞಾನ ನನ್ನ ವೃತ್ತಿಯಲ್ಲ, ಅದು ನನ್ನ ಇಷ್ಟದ ವಿಷಯ. 9ನೇ ವಯಸ್ಸಿಗೇ ನನಗೆ ಖಿಗೋಳದ ಬಗ್ಗೆ ತೀವ್ರ ಆಸಕ್ತಿ ಇತ್ತು' ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನ ಸರ್ಜ್ ಹಾರೊಕಿ ಹೇಳಿದರು.

ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ರವಿವಾರ ನಡೆದ ವಿಜ್ಞಾನ ಸಮಾವೇಶದ ಸಂವಾದ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ನನಗೆ ಖಿಗೋಳ ವಿಜ್ಞಾನಿಗಳೆಂದರೆ ಬಹಳ ಆಸಕ್ತಿ ಇತ್ತು. ಖಿಗೋಳಕ್ಕೆ ಸಂಬಂಧಿಸಿ ಅನೇಕ ವಿಚಾರಗಳನ್ನು ಅರಿಯಲು ಪ್ರಯತ್ನಿಸುತ್ತಿದ್ದೆ. ಆಣು ಮತ್ತು ಬೆಳಕಿಗೆ ಇರುವ ಸಂಬಂಧವನ್ನು ಕುತೂಹಲದಿಂದ ಅಧ್ಯಯನ ಮಾಡಿದ್ದೇನೆ ಎಂದು ಅವರು ಹೇಳಿದರು. ಬೆಳಕಿನ ವಿಭಜನೆ ಪ್ರಕ್ರಿಯೆಯ ಹಲವು ಆಯಾಮಗಳು ಇಂದಿಗೂ ಭೌತವಿಜ್ಞಾನ ಕ್ಷೇತ್ರದಲ್ಲಿ ವಿಸ್ಮಯವಾಗಿಯೇ ಉಳಿದಿವೆ. ಈ ಕುತೂಹಲ ಜಗತ್ತಿನಲ್ಲಿ ವಿಜ್ಞಾನವನ್ನು ಅತ್ಯಂತ ಆಸಕ್ತಿದಾಯಕ ವಿಷಯವನ್ನಾಗಿಸಿದೆ ಎಂದು ಅವರು ಅಭಿಪ್ರಾಯಪಟ್ಟರು.

ನೊಬೆಲ್ ಪುರಸ್ಕೃತ ವಿಜ್ಞಾನಿ (ರಾಸಾಯನ ಶಾಸ್ತ್ರ) ಎಡ್ವಿನ್ ಪರಿಸರ್ ಅವರು 'ಪರಿಸರ್ ಸಮಸ್ಯೆ' ಯಿಂದ ಪರಿಸರ್ ಸೇಟ್ ಆಂಟಿ ಬಯೋಕ್ ತನಕ



ನೊಬೆಲ್ ಪುರಸ್ಕೃತ ಸರ್ಜ್ ಹಾರೊಕಿ ಮತ್ತು ಎಡ್ವಿನ್ ಪರಿಸರ್ ಅವರು ಗೋಷ್ಠಿಯಲ್ಲಿ ಮಾತನಾಡಿದರು.

ವಿಷಯದ ಕುರಿತು ಮಾತನಾಡಿದರು. ಪರಿಸರ್‌ನಲ್ಲಿ ಬೆರೆತು ಒಂದಾಗದ ಕೆಲವು ಜೈವಿಕ ಮೋಲೆಕ್ಯೂಲ್ ಗಳು ಕೃಷಿ ನೀರಾವರಿ ವ್ಯವಸ್ಥೆಯ ಮೂಲಕ ಮಾನವ ದೇಹಕ್ಕೆ ಸೇರಿ ದೇಹದಲ್ಲಿ ಆಂಟಿ ಬಯೋಟಿಕ್ ಪ್ರತಿ ರೋಧ ಶಕ್ತಿ ಪಡೆದುಕೊಳ್ಳುವುದು ವಿವರಿಸಿದರು.

ಸಾವಲಂಬನೆ ಮುಖ್ಯ
 ಅಮೆರಿಕದ ಬಫೆಲೊ ವಿ.ವಿ. ಅಧ್ಯಕ್ಷ ಪ್ರೊ. ಸತೀಶ್ ಕೆ. ತ್ರಿಪಾಠಿ ಮಾತನಾಡಿ, ಜೀವನದಲ್ಲಿ ದೀರ್ಘ ಕಾಲದ ಗುರಿ ಇರಿಸಿಕೊಂಡು ಮಹತ್ವಾಕಾಂಕ್ಷಿ ಆಗಿ ಬದಲಾವಣೆಗೆ ಸಿದ್ಧವಾಗುವುದು, ಸಾವಲಂಬಿ

ಸರ್ಜ್ ಹಾರೊಕಿ

ಆಗಿರುವುದು ಮುಖ್ಯ ಎಂದು ಹೇಳಿದರು.

ಬ್ರಹ್ಮೋಸ್ ಏರೋ ಸ್ಪೇಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ವೈಸ್ ಅಡ್ಮಿರಲ್ ಎನ್.ಎನ್. ಕುಮಾರ್ ಅವರು, ಬ್ರಹ್ಮೋಸ್ ಸಾಗಿ ಬಂದ ದಾರಿಯನ್ನು ವಿವರಿಸಿದರು. ಮಾಜಿ ರಾಷ್ಟ್ರಪತಿ ಡಾ|| ಎಪಿಜೆ ಅಬ್ದುಲ್ ಕಲಾಂ ಮಾರ್ಗದರ್ಶನದಲ್ಲಿ ಪ್ರಥಮ ಬಾಹ್ಯಾಕಾಶ ಉಡಾವಣಾ ವಾಹನ (ಎಸ್‌ಎಲ್‌ವಿ3) ಹೇಗೆ ಯಶಸ್ವಿಯಾಗಿ ಕಾರ್ಯನಿರ್ವಹಿಸಿತು ಎಂಬ ಅನುಭವ ಹಂಚಿಕೊಂಡರು.

ಎಐಸಿಟಿಇ ವಾಯವ್ಯ ವಲಯ ಪ್ರಾದೇಶಿಕ ಅಧಿಕಾರಿ ಪ್ರೊ. ಟಿ.ಜಿ. ಸೀತಾರಾಮ್, ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪ್ರೊ. ಎಂ.ಎನ್. ವಿದ್ಯಾಶಂಕರ್, ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಪ್ರೊ. ಕೆ. ಚಿದಾನಂದ ಗೌಡ ಅವರು ನೀರಿನ ಕುರಿತ ವಿಚಾರ ಸಂಕರಣದಲ್ಲಿ ಭಾಗವಹಿಸಿದರು.

ಅಮೆರಿಕದ ಲೀಡ್ಸ್ ವಿಶ್ವವಿದ್ಯಾಲಯದ ಪ್ರೊ|| ರಾಬರ್ಟ್ ರಿಚರ್ಡ್ಸ್ ಅವರು ರೋಬೋಟಿಕ್ಸ್ ಅನ್ವೇಷಣೆ ಕುರಿತು ಮಾತನಾಡಿದರು.



ಸೋಲಿನೊಂದಿಗೆ ಭಾರತದ ವರ್ಷಾರಂಭ
 ದಕ್ಷಿಣ ಅಪ್ರಿಲಿಗೆ 72 ರನ್ ಜಯ P15



ಗೋಡೆಯೇ ಗಾಂಧಿ ಹಂತಕ: ನಿಗೂಢ
 ವ್ಯಕ್ತಿ, ನಾಲ್ಕನೇ ಬುಲೆಟ್ ವಾದ ತಳ್ಳಿಹಾಕಿದ
 ಸುಪ್ರೀಂಕೋರ್ಟ್‌ನ ಅಮಿಷ್ ಕ್ಯೂರಿ P12

ಕರಾವಳಿಯಲ್ಲಿ ಕೋಮು ಸೌಹಾರ್ದ, ಶಾಂತಿ
 ಕಾಪಾಡಿ: ಡಾ. ವೀರೇಂದ್ರ ಹೆಗ್ಡೆ ಸಂದೇಶ P8



ಸಹ್ಯಾದ್ರಿ ಉತ್ಪನ್ನದ ವಿಜ್ಞಾನ ಸಮಾವೇಶ ವಿನಾಶಕಾರಿ ತಂತ್ರಜ್ಞಾನ ಜಗತ್ತನ್ನು ಅಲ್ಲಾಡಿಸಬಲ್ಲವು: ಡಾ. ಚಿದಾನಂದ

ಮಂಗಳೂರು: ಪ್ರಸ್ತುತ ವಿಶ್ವದ ವಿನಾಶಕಾರಿ ತಂತ್ರಜ್ಞಾನ ಇಡೀ ಜಗತ್ತನ್ನು ಅಲ್ಲಾಡಿಸಬಲ್ಲವು ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ. ಚಿದಾನಂದ ಗೌಡ ಹೇಳಿದರು.



ಅಡ್ಡಾರು ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೋಮವಾರ ವಿಜ್ಞಾನ ಸಮಾವೇಶದಲ್ಲಿ ಅವರು ವಿನಾಶಕಾರಿ ತಂತ್ರಜ್ಞಾನದ ಬಗ್ಗೆ ವಿಶ್ವತಮಾದ ಉಪನ್ಯಾಸ ನೀಡಿದರು.

ಕ್ಲೇಟನ್ ಕ್ರಿಸ್ತನ್ ಸನ್ ಎಂಬಾತ ವಿನಾಶಕಾರಿ ತಂತ್ರಜ್ಞಾನ ಎಂಬ ಪರಿಕಲ್ಪನೆಯನ್ನು ಗುರುತಿಸಿದ. ಟೈಪ್ ರೈಟರ್‌ಗಳ ಜಾಗಕ್ಕೆ ಕಂಪ್ಯೂಟರ್‌ಗಳು ಬಂದವು. ಕಾಗದ ಪತ್ರಗಳ ಜಾಗಕ್ಕೆ ಇ ಮೇಲ್‌ಗಳು ಬಂದವು. ಅದನ್ನೇ ಬದಲಾವಣೆ ಎಂದಷ್ಟೇ ಹೇಳುವಂತಿಲ್ಲ. ಹಿಂದೆ ಇದ್ದ ದೂರವಾಣಿ ಜಾಗಕ್ಕೆ ಮೊಬೈಲ್ ಮತ್ತು ಆ ಮೊಬೈಲ್ ಫೋನ್ ಜಾಗಕ್ಕೆ ಸ್ಯಾಟ್ ಫೋನ್ ಗಳು ಬಂದವು. ಇವು ಗಳನ್ನು ಗಮನಿಸಿದರೆ ನಾವೀಗ ನಾಲ್ಕನೇ ಕೈಗಾರಿಕಾ ಕ್ರಾಂತಿಯ ಹಂತದಲ್ಲಿ ಇದ್ದೇವೆ ಎಂದು ಅವರು ತಿಳಿಸಿದರು.

ನೀರು ಮತ್ತು ಹಬೆಯನ್ನು ಬಳಸಿ ಯಂತ್ರ ಉತ್ಪನ್ನ ಸೃಷ್ಟಿಸಿದ್ದು, ಮೊದಲನೇ ಕೈಗಾರಿಕಾ ಕ್ರಾಂತಿ ಎನ್ನಬಹುದು. ವಿದ್ಯುತ್ ಮೂಲಕ ಉತ್ಪಾದನೆ ಶುರು ಮಾಡಿದ್ದು ಎರಡನೇ ಕ್ರಾಂತಿ, ಡಿಜಿಟಲ್ ಕ್ಷೇತ್ರಕ್ಕೆ ಮನುಷ್ಯ ಕಾಲಿರಿಸಿದ್ದು ಮೂರನೇ ಕ್ರಾಂತಿ ಎಂದು ಪರಿಗಣಿಸಬಹುದು. ತಂತ್ರಜ್ಞಾನ ಗಳ ಸಮ್ಮಿಲನ (ಫ್ಯೂಷನ್ ಟೆಕ್ನಾಲಜಿ) ನಾಲ್ಕನೇ ಕೈಗಾರಿಕಾ ಕ್ರಾಂತಿ ಆಗಿದೆ ಎಂದು ಅವರು ವಿವರಿಸಿದರು.

2009ರಲ್ಲಿ ರಸಾಯನ ವಿಜ್ಞಾನ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಪ್ರೊ. ಅದಾ ಯ. ಯೋನಾಥ್ ಮಾತನಾಡಿ, ರೈಬೋಸೋಮ್‌ಗಳು ವಿಶ್ವದ ಎಲ್ಲೆಡೆ ಇರುವ ಸೂಕ್ಷ್ಮಾಣು ಜೀವಿ ಗಳು. ಅವುಗಳ ಕಾರ್ಯ ಚಟುವಟಿಕೆಗಳು ಒಂದೇ ಮಾದರಿಯಲ್ಲಿ ಇರುತ್ತವೆ. ಅವು ತಪ್ಪುಗಳನ್ನು ಮಾಡು ವುದು ಬಹಳ ಕಡಿಮೆ. ರೈಬೋಸೋಮ್‌ಗಳ ಕಾರ್ಯ ಚಟುವಟಿಕೆ ಮತ್ತು ಅವು ಮಣ್ಣಿನಲ್ಲಿ ಕರಗದೇ ಇರುವುದರಿಂದ ಉಂಟಾಗುವ ಪರಿಣಾಮಗಳನ್ನು ಅವರು ವಿವರಿಸಿದರು. ಎಐಸಿಟಿಇ ಅಧ್ಯಕ್ಷ ಡಾ. ಟಿ.ಜಿ.ಸೀತಾರಾಮ ಮಠನೀರು ಬಳಸಿ ಸುಸ್ಥಿರ ಜಲಸಂಪನ್ಮೂಲ ಬಳಸಿಕೊಳ್ಳುವ ತಂತ್ರಗಳನ್ನು ವಿವರಿಸಿದರು.

ಪ್ರಜಾವಾಣಿ



ಅತ್ಯಂತ ವಿಶ್ವಾಸಾರ್ಹ ಕನ್ನಡ ದಿನಪತ್ರಿಕೆ



ಕರ್ನಾಟಕ ದರ್ಶನ
ಈ ಪುಟ್ಟ ಊರಿನ ಪ್ರತಿ
ಮನೆಯ ಅಂಗಳ, ಹತ್ತಲು,
ಬಾಳೆಗಿ... ಎತ್ತ ನೋಡಿದರೂ
ಹೆಚ್ಚ-ಸಂದಿಗ್ಧಿಯಿದ್ದೇ ಚಿತ್ತಾರ.



ಅಯಿಜಾಚಲ ಗಡಿಯಲ್ಲಿ ರಫ್ತೆ ನಿರ್ಮಾಣಕ್ಕೆ ಬಿಟ್ಟು ಬೇನಾ 8	ಸೆನೆಕ್ಸ್	ನಿವ್ವಿ	ಬಿನ್ನ (ಸೆ. 10)	ಬುಧ್ಧ ಬೆಳ್ಳಿ (kg)	₹/S
ನಿಎಟಿ ಫಲಿತಾಂಶ: ಬೆಂಗಳೂರಿನ ಮೂವರು ಟಾಪರ್ 7	34,352	10,623	29,706 (ಮಂಗಳೂರು)	39,100 (ಕರ್ನಾಟಕ)	63.51

ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿಜ್ಞಾನ ಸಮಾವೇಶ ವಿನಾಶಕಾರಿ ತಂತ್ರಜ್ಞಾನ: ಡಾ. ಚಿದಾನಂದ

ಪ್ರಜಾವಾಣಿ ವಾರ್ತೆ

ಮಂಗಳೂರು: ಈಗಾಗಲೇ ಇರುವ ವ್ಯವಸ್ಥೆಯ ಜಾಗವನ್ನು ಆಕ್ರಮಿಸಿಕೊಳ್ಳುವ ಈ ವಿನಾಶಕಾರಿ ತಂತ್ರಜ್ಞಾನ ಇಡೀ ಕ್ಷೇತ್ರವನ್ನೇ ಅಲ್ಲಾಡಿಸಬಲ್ಲದು ಎಂದು ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ. ಕೆ. ಚಿದಾನಂದ ಗೌಡ ಹೇಳಿದರು.

ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೋಮವಾರ ವಿಜ್ಞಾನ ಸಮಾವೇಶದಲ್ಲಿ ಮಾತನಾಡಿದ ಅವರು ವಿನಾಶಕಾರಿ ತಂತ್ರಜ್ಞಾನದ ಬಗ್ಗೆ ವಿಸ್ತೃತವಾದ ಉಪನ್ಯಾಸ ನೀಡಿದರು. 'ಕ್ಷೇಟನ್ ಕ್ರಿಸ್ಟನ್ ಸನ್' ಎಂಬಾತ ವಿನಾಶಕಾರಿ ತಂತ್ರಜ್ಞಾನ ಎಂಬ ಪರಿಕಲ್ಪನೆಯನ್ನು ಗುರುತಿಸಿದ. ಟೈಪ್‌ರೈಟರ್‌ಗಳ ಜಾಗಕ್ಕೆ



ಡಾ. ಚಿದಾನಂದ ಗೌಡ


ದೂರವಾಣಿ ಜಾಗಕ್ಕೆ ಮೊಬೈಲ್ ಮತ್ತು ಆ ಮೊಬೈಲ್ ಫೋನ್ ಜಾಗಕ್ಕೆ ಸ್ಮಾರ್ಟ್ ಫೋನ್‌ಗಳು ಬಂದವು. ಇವುಗಳನ್ನು ಗಮನಿಸಿದರೆ ನಾವೀಗ ನಾಲ್ಕನೇ ಕೈಗಾರಿಕಾ ಕ್ರಾಂತಿಯ ಹಂತದಲ್ಲಿ ಇದ್ದೇವೆ. ನೀರು ಮತ್ತು ಹಬೆಯನ್ನು ಬಳಸಿ ಯಂತ್ರ ಉತ್ಪನ್ನ ಸೃಷ್ಟಿಸಿದ್ದು ಮೊದಲನೇ ಕೈಗಾರಿಕಾ ಕ್ರಾಂತಿ ಎನ್ನಬಹುದು. ಮಿದುತ್

ಕಂಪ್ಯೂಟರ್‌ಗಳು ಮೂಲಕ ಉತ್ಪಾದನೆ ಶುರು ಮಾಡಿದ್ದು ಎರಡನೇ ಕ್ರಾಂತಿ, ಡಿಜಿಟಲ್ ಕ್ಷೇತ್ರಕ್ಕೆ ಮನುಷ್ಯ ಕಾಲಿರಿಸಿದ್ದು ಮೂರನೇ ಕ್ರಾಂತಿ ಎಂದು ಪರಿಗಣಿಸಬಹುದು. ತಂತ್ರಜ್ಞಾನಗಳ ಸಮ್ಮಿಲನ (ಫ್ಯೂಷನ್ ಟೆಕ್ನಾಲಜಿ) ನಾಲ್ಕನೇ ಕೈಗಾರಿಕಾ ಕ್ರಾಂತಿ ಆಗಿದೆ ಎಂದು ಅವರು ವಿವರಿಸಿದರು. ದೈಹಿಕ, ಡಿಜಿಟಲ್ ಮತ್ತು ಜೈವಿಕ ವಿಷಯಗಳ ನಡುವಿನ ಗೆರೆಯೂ ಅತ್ಯಂತ ಸಣ್ಣದಾಗಿದೆ. ಇವೆಲ್ಲ ವಿಸ್ತೃತವಾಗಿ ಹಬ್ಬಿಕೊಳ್ಳುತ್ತಿವೆ. ಆದರೆ ಕ್ಷೇಟನ್ ಈ ವಿನಾಶಕಾರಿ ತಂತ್ರಜ್ಞಾನದ ಬದಲಾಗಿ ಸುಸ್ಥಿರ ತಂತ್ರಜ್ಞಾನದ ಬಗ್ಗೆಯೂ ಹೇಳಿದ್ದಾನೆ. ಅವು ಉತ್ಪನ್ನಗಳ ಕ್ಷಮತೆಯನ್ನೂ ಹೆಚ್ಚಿಸಬಲ್ಲವು ಎಂದರು.

12 ವಿನಾಶಕಾರಿ ತಂತ್ರಜ್ಞಾನ ಎಂಬ ಮ್ಯಾಕ್‌ಕಿನ್‌ಲೆ ಅವರ ಪರಿಕಲ್ಪನೆ

ಕುರಿತು ಚರ್ಚೆ ನಡೆಯಿತು. 2009ರಲ್ಲಿ ರಸಾಯನ ವಿಜ್ಞಾನ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಪ್ರೊ. ಅದಾ ಯೆ. ಯೊನಾಥ್ ಮಾತನಾಡಿ, 'ರೋಬೋಸೋಮ್‌ಗಳು ವಿಶ್ವದ ಎಲ್ಲೆಡೆ ಇರುವ ಸೂಕ್ಷ್ಮಾಣು ಜೀವಿಗಳು. ಅವುಗಳ ಕಾರ್ಯಚಟುವಟಿಕೆಗಳು ಒಂದೇ ಮಾದರಿಯಲ್ಲಿ ಇರುತ್ತವೆ. ಅವು ತಪ್ಪುಗಳನ್ನು ಮಾಡುವುದು ಬಹಳ ಕಡಿಮೆ' ಎಂದು ಹೇಳಿದರು.

ರೋಬೋಸೋಮ್‌ಗಳ ಕಾರ್ಯ ಚಟುವಟಿಕೆ ಮತ್ತು ಅವು ಮಣ್ಣಿನಲ್ಲಿ ಕರಗದೇ ಇರುವುದರಿಂದ ಉಂಟಾಗುವ ಪರಿಣಾಮಗಳನ್ನು ಅವರು ವಿವರಿಸಿದರು. ಎಐಸಿಟಿಇ ಅಧ್ಯಕ್ಷ ಡಾ. ಟಿ.ಜಿ. ಸೀತಾರಾ ಮಠ ನೀರು ಬಳಸಿ ಸುಸ್ಥಿರ ಜಲಸಂಪನ್ಮೂಲ ಬಳಸಿಕೊಳ್ಳುವ ತಂತ್ರಗಳನ್ನು ಹೇಳಿದರು.



ಈ ಬಾರಿ ಬಜೆಟ್‌ನಲ್ಲಿ
ಮಧ್ಯಮವರ್ಗದ ತೆರಿಗೆ
ಪಾವತಿದಾರರಿಗೆ ಹಿತ?

>10

ಲವ್ ಜಹಾದ್:
ಕೇರಳದ ವರದಿ
ತಿರಸ್ಕರಿಸಿದ ಕೇಂದ್ರ



ಅಸಕನಿಗೆ
ಮುಳುವಾಯ್ತು
ನಾಟ್ಯಾ ಗ್ರೂಪ್

5

ಫಿಲಾಂಡರ್ ವೇಗಕ್ಕೆ ಕೊಡ್ಡಿ
ಪಡೆ ತತ್ತರ: ಅಪ್ಪಿಕಾಗೆ
72 ರನಗಳ ಜಯ

ಮಂಗಳೂರು
ಮಂಗಳವಾರ
9 ಜನವರಿ 2018
ಹೇಮಲಂಬಿ ಸಂವತ್ಸರ
ಉತ್ತರಾಯಣ (ವೃಗ್ಗಣಿತ ಅನುಸಾರ)
ಹೇಮಂತ ಋತು, ಪುಷ್ಯ ಮಾಸ,
ಕೃಷ್ಣ ಪಕ್ಷ, ತಿಥಿ: ಅಷ್ಟಮಿ, ನಕ್ಷತ್ರ: ಚಿತ್ತಾ
ಬೆಲೆ ₹ 5.00

ಹೊಸ ದಿಗಂತ

CASTLE
LAGER

ಪುಸ್ತಕ 39, ಸಂಚಿಕೆ 283, ಪುಟಗಳು 12+4, ಬೆಂಗಳೂರು-ಮಂಗಳೂರು-ಶಿವಮೊಗ್ಗ-ಮೈಸೂರು
diganthamir@gmail.com website: www.hosadigantha.com REG.No.MNS / 123 / 2018-20 Posted at kodialballi P.

ಪ್ರಿಯಾಂಕ ಖರ್ಗೆ ಮಂಗಳೂರಿಗೆ

ಮಂಗಳೂರು : ಮಾಹಿತಿ ತಂತ್ರಜ್ಞಾನ ಮತ್ತು
ಜೈವಿಕ ತಂತ್ರಜ್ಞಾನ ಹಾಗೂ ಪ್ರವಾಸೋದ್ಯಮ
ಸಚಿವ ಪ್ರಿಯಾಂಕ ಖರ್ಗೆ ಅವರ ದ.ಕ ಜಿಲ್ಲಾ
ಪ್ರವಾಸ ಇಂತಿವೆ.

ಜ. 10 ರಂದು ಬೆಳಿಗ್ಗೆ 8.55 ಗಂಟೆಗೆ
ವಿಮಾನದ ಮಂಗಳೂರಿಗೆ ಆಗಮನ. ಬೆಳಿಗ್ಗೆ
10 ಗಂಟೆಗೆ ಸಹ್ಯಾದ್ರಿ ಕಾಲೇಜಿನ ಘಾಟಾಘಾ
ಕೇಂದ್ರದ ಉದ್ಘಾಟನಾ ಕಾರ್ಯಕ್ರಮಗಳಲ್ಲಿ
ಭಾಗವಹಿಸಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಸಹ್ಯಾದ್ರಿ
ಕಾಲೇಜಿನಲ್ಲಿ ಭಾಗವಹಿಸಿ 1.30 ಕ್ಕೆ ಬೆಂಗಳೂರಿಗೆ
ಹಿಂತಿರುಗಲಿದ್ದಾರೆ.



ಸಂಯುಕ್ತ ಕರ್ನಾಟಕ

samyuthakarnataka



ಜನಪ್ರಿಯತೆ

ಎಂಟು ದಶಕದ ನಂಟು

ಅಹಮದಾಬಾದ್‌ನಲ್ಲಿ ನಡೆದ ಅಂತಾರಾಷ್ಟ್ರೀಯ
ರಾಜಕೀಯ ಉತ್ಸವದಲ್ಲಿ ಬಣ್ಣ ಬಣ್ಣದ
ರಾಜಕೀಯ ರಾರಾಜಿಸಿದವು.

ಮಂಗಳವಾರ 9
Tuesday

ಜನವರಿ 2018
January

₹ 5-00

ನವದೆಹಲಿಯಲ್ಲಿ ನೋಮಿನಲ್
ನುಬ್ಬಿಗೋಷ್ಠಿಯಲ್ಲಿ ಕನ್ನಡ ಮತ್ತು
ದಿವ್ಯ ಸಿಂಗ್ ರಾಜಾ ಪಾಲ್ಗೊಂಡರು.

ಖಗೋಳದ ತೀವ್ರ ಆಸಕ್ತಿ ಇತ್ತು: ವಿಜ್ಞಾನಿ ಸರ್ಜ್ ಹಾರೊಕಿ

ಮಂಗಳೂರು: ವಿಜ್ಞಾನ ನನ್ನ ವೃತ್ತಿಯಲ್ಲ. ಅದು ನನ್ನ ಇಷ್ಟದ ವಿಷಯ. 9ನೇ ವಯಸ್ಸಿಗೇ ನನಗೆ ಖಗೋಳದ ಬಗ್ಗೆ ತೀವ್ರ ಆಸಕ್ತಿ ಇತ್ತು ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಸರ್ಜ್ ಹಾರೊಕಿ ಹೇಳಿದರು.

ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಭಾನುವಾರ ನಡೆದ ವಿಜ್ಞಾನ ಸಮಾವೇಶದ ಸಂವಾದ ಗೋಷ್ಠಿಯಲ್ಲಿ ಮಾತನಾಡಿದರು.

ನನಗೆ ಖಗೋಳವಿಜ್ಞಾನಿಗಳೆಂದರೆ ಬಹಳ ಆಸಕ್ತಿ ಇತ್ತು. ಖಗೋಳಕ್ಕೆ ಸಂಬಂಧಿಸಿ ಅನೇಕ ವಿಚಾರಗಳನ್ನು ಅರಿಯಲು ಪ್ರಯತ್ನಿಸುತ್ತಿದ್ದೆ. ಅಣು ಮತ್ತು ಬೆಳಕಿಗೆ ಇರುವ ಸಂಬಂಧವನ್ನು ಕುತೂಹಲದಿಂದ ಅಧ್ಯಯನ



ವಿಜ್ಞಾನ ಸಮಾವೇಶದ ಸಂವಾದ ಗೋಷ್ಠಿಯಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಸರ್ಜ್ ಹಾರೊಕಿ ಮಾತನಾಡಿದರು.

- ಅಣು, ಬೆಳಕಿನ ಸಂಬಂಧ ಕುತೂಹಲದಿಂದ ಅಧ್ಯಯನ
- ಬೆಳಕಿನ ವಿಭಿನ್ನ ಪ್ರಕ್ರಿಯೆ ವಿನ್ಯಯವಾಗಿಯೇ ಉಳಿದಿದೆ

ಮಾಡಿದ್ದೇನೆ. ಬೆಳಕಿನ ವಿಭಜನೆ ಪ್ರಕ್ರಿಯೆಯ ಹಲವು ಆಯಾಮಗಳು ಇಂದಿಗೂ ಭೌತವಿಜ್ಞಾನ ಕ್ಷೇತ್ರದಲ್ಲಿ ವಿಸ್ಮಯವಾಗಿಯೇ ಉಳಿದಿದೆ. ಈ ಕುತೂಹಲ ಜಗತ್ತಿನಲ್ಲಿ ವಿಜ್ಞಾನವು ಅತ್ಯಂತ ಆಸಕ್ತಿದಾಯಕ ವಿಷಯ ಎಂದು ಅವರು ಅಭಿಪ್ರಾಯಪಟ್ಟರು.

ಅಮೆರಿಕದ ಬಫಲೊ ವಿಶ್ವವಿದ್ಯಾಲಯದ ಅಧ್ಯಕ್ಷ ಪ್ರೊ.ಸತೀಶ್ ಕೆ. ತ್ರಿಪಾಠಿ ಮಾತನಾಡಿ, ಜೀವನದಲ್ಲಿ ದೀರ್ಘಕಾಲದ ಗುರಿ ಇರಿಸಿಕೊಂಡು ಮಹತ್ವಾಕಾಂಕ್ಷಿ ಆಗಿ ಬದಲಾವಣೆಗೆ

ಸಿದ್ಧವಾಗುವುದು, ರಿಸ್ಕ ತೆಗೆದುಕೊಳ್ಳಲು ಸಿದ್ಧವಾಗಿರುವುದು, ಇತರರಿಂದ ಕಲಿಯಲು ಸಿದ್ಧವಾಗಿದ್ದುಕೊಂಡು ಸ್ವಾವಲಂಬಿ ಆಗಿರುವುದು ಮುಖ್ಯ ಎಂದು ಹೇಳಿದರು.

ಬ್ರಹ್ಮೋಸ್ ಏರೋ ಸ್ಪೇಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ವೈಸ್ ಅಡ್ಮಿರಲ್ ಎನ್.ಎನ್.ಕುಮಾರ್, ಬ್ರಹ್ಮೋಸ್ ಸಾಗಬಂದ ದಾರಿಯನ್ನು ವಿವರಿಸಿದರು.

ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಮಾರ್ಗದರ್ಶನದಲ್ಲಿ ಮೊತ್ತಮೊದಲ

ಬಾಹ್ಯಾಕಾಶ ಉಡಾವಣಾ ವಾಹನ (ಎಸ್‌ಎಲ್‌ವಿ3) ಹೇಗೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿತು ಎಂಬ ಅನುಭವ ಹಂಚಿಕೊಂಡರು.

ಎಐಐಟಿಇ ವಾಯವ್ಯ ವಲಯ ಪ್ರಾದೇಶಿಕ ಅಧಿಕಾರಿ ಪ್ರೊ.ಟಿ.ಜಿ. ಸೀತಾರಾಮ್, ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪ್ರೊ.ಎಂ. ಎನ್.ವಿದ್ಯಾಶಂಕರ್, ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಪ್ರೊ.ಕೆ.ಚಿದಾನಂದ ಗೌಡ ಅವರು ನೀರಿನ ಕುರಿತ ವಿಚಾರ ಸಂಕರಣದಲ್ಲಿ ಭಾಗವಹಿಸಿದರು. ಅಮೆರಿಕದ ಲೀಡ್ ವಿಶ್ವವಿದ್ಯಾಲಯದ ಪ್ರೊ.ರಾಬರ್ಟ್ ರಿಚರ್ಡ್‌ಸನ್ ಅವರು ರೋಬೋಟಿಕ್ಸ್ ಅನ್ವೇಷಣೆ ಕುರಿತು ಮಾತನಾಡಿದರು.

www.varthabharati.in

ಜನದನಿಯ ಸಾರಥಿ

epaper.varthabharati.in

ವಾರ್ತಾ ಭಾರತಿ

◆ ಮಂಗಳೂರು ◆ ಬೆಂಗಳೂರು ◆ ತಿರುವನಂತರ

9 ಜನವರಿ 2018

ಮಂಗಳವಾರ

VARTHABHARATHI KANNADA DAILY

CENTRE
FOR COMPUTERS
EYE TESTING &
QUALITY SERVICES

Ph : 0824-24761
0824-24256

RUSSEL

Gousiya Complex, Opp. St.
Ashirvad Building, Near ICICI

Varthabharati

REGD NO: MNG/958/2018-18 RNI NO: KAR KAN/2003/11378

● ಪುಟ 15 ● ಸಂಖ್ಯೆ 131 ● ಮಂಗಳೂರು ● ಪುಟ 12 ● ಬೆಲೆ ರೂ. 5.00

ನಾಳೆ ಸಚಿವ ಪ್ರಿಯಾಂಕ್ ಖರ್ಗೆ ಪ್ರವಾಸ

ಮಂಗಳೂರು, ಜ.8: ರಾಜ್ಯ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಜ.10ರಂದು ಮಂಗಳೂರು ಪ್ರವಾಸದಲ್ಲಿರುವರು. ಅಂದು ಬೆಳಿಗ್ಗೆ 8:55ಕ್ಕೆ ವಿಮಾನದ ಮಂಗಳೂರಿಗೆ ಆಗಮಿಸಿ 10ಕ್ಕೆ ಸಹ್ಯಾದ್ರಿ ಕಾಲೇಜಿನ ಎನ್ ಎಐಎನ್ ಕೇಂದ್ರದ ಉದ್ಘಾಟನೆ, ಪೂ.11ಕ್ಕೆ ಸಹ್ಯಾದ್ರಿ ಕಾಲೇಜಿನ 'ಸಹ್ಯಾದ್ರಿ ಕಾನ್‌ಕ್ಲೇವ್-2018'ರಲ್ಲಿ ಭಾಗವಹಿಸಿ ಅಪರಾಹ್ನ 1:30ಕ್ಕೆ ಬೆಂಗಳೂರಿಗೆ ಹಿಂತಿರುಗಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

THE TIMES OF INDIA



'11% of 14 million students enrolled for edX are Indians'

Mangaluru: There are about 14 million students, including 11% Indians, currently enrolled in edX that comprises 2,000 courses in partnership with around 130 global partners, said Ananth Agarwal, CEO, edX.

Partners include premier institutes and companies, Agarwal said in his talk on digital education transformation at the second plenary session on day three of Sahyadri Conclave organized by Sahyadri College of Engineering and Management at Adyar here on Monday.

Agarwal, dwelling on micromasters' programme, emphasised that future of education is going to be modular education. He discussed about open edX – an open source LMS of edX

for launching online courses. He emphasised on active learning that promoted instant feedback. Modular education, Omni channel and lifelong education are three important trends that will shape future education, he said. edX is an online MOOC platform developed by Harvard and MIT, USA.

Serge Haroche, Nobel Laureate in Physics, discussed about how laser has revolutionized physics in the last 50 years. Giving brief history of lasers, he pointed the differences between classical lights and laser lights. Haroche also spoke about how laser has made tremendous progress and has led to quantitative / qualitative revolution in basic research. TNN



TALKING SCIENCE: Nobel laureate Serge Haroche speaks during the Sahyadri Conclave at Adyar on Monday



THE NEW INDIAN EXPRESS

MANGALURU • TUESDAY • JANUARY 9, 2018 • ₹5.00 • PAGES 16 • CITY EDITION



READ SHAR
newindian
facebook.com/
theindianexpress
instagram.com/n



FIGHT MALARIA, DENGUE WITH CIGARETTE BUTTS: RESEARCH

Cigarette-butt synthesized pesticides are toxic to mosquitoes and can help fight diseases they cause, says a research team

KILLS MOZZIES IN LARVA, PUPA STAGES

Cigarette-butt extracts showed larvicidal and pupicidal toxicity on *Anopheles stephensi* (malaria-causing mosquitoes) choline-resistant parasites and microbial pathogens, said Dr K Murugan, vice chancellor of Thiruvallur University, who conducted the study with researchers from five countries

E-FRIENDLY WAY TO MANAGE WASTE

Using butt extracts to fight mosquitoes was found to be environmentally safe as non-target bio-organisms were unaffected
Cigarette butts, one of most ubiquitous forms of garbage, could be used to fight diseases, said the leader of the study published in the journal *Environmental Science and Pollution Research*

4.5 tr
CIGARETTES
DISCARDED

IRAI • VILAYAWADA • BENGALURU • KOCHI • HYDERABAD • VISAKHAPATNAM • COIMBATORE • KOZHIKODE • THIRUVANANTHAPURAM • BELAGAVI • BHUBANESHWAR • SHIVMOGGA • MANGALURU • TIRUPATI • TIRUCHY • TIRUNELVELI • SAMBALPUR • HUBBALLI • DHARMAPURI • KOTTAYAM • KANNUR • VILLUPURAM • KOLLAM • WARANGAL • TADEPALLIGUDEM • NAGARI

Nobel Laureate Haroche interacts with students at Sahyadri Conclave in city

ENS @ Mangaluru

Serge Haroche, a French physicist who won the Nobel in Physics in 2012, interacted with students at Sahyadri Conclave on Monday on how laser has revolutionised physics during the last fifty years.

Prof Serge Haroche, with David Wineland, won the Nobel prize for ground-breaking 'Experimental Methods that Enable Measuring and Manipulation of Individual Quantum Systems' - a study of the particle of light, the photon.

Serge trapped photons and experimented on them by sending atoms through the trap, without destroying the photons. His experiments open the possibility of highly precise light-based clocks, more accurate than the atomic clocks.

He traced the brief history of

the measurement of time and the increase in its precision. He also spoke to students about the constant flow between basic science and technology. "Observation of nature leads to theoretical models. These models lead to the prediction of new effects. The effects eventually help in the formation of new technologies, like the laser interferometric clock," he said.

He further traced the relationship between atomic physics and other fields of science including astrophysics, with a simulation of the nuclear medium: Fermi gases; particle physics, with symmetry violation and variation of fundamental constants; chemistry and biology with attosecond physics; and Information science with quantum information. He spoke on how domains in physics interact with each other.



THE NEW INDIAN EXPRESS

MANGALURU • TUESDAY • JANUARY 9, 2018 • ₹5.00 • PAGES 16 • CITY EDITION



READ SHAR
newindiane
facebook.com/
theindianexpress
instagram.com/n



**FIGHT MALARIA, DENGUE WITH
CIGARETTE BUTTS: RESEARCH**
Cigarette-butt synthesized pesticides are toxic to mosquitoes
and can help fight diseases they cause, says a research team

KILLS MOZZIES IN LARVA, PUPA STAGES
Cigarette-butt extracts showed larvicidal and pupicidal toxicity
on Anopheles stephensi (malaria-causing mosquitoes)
choloquine-resistant parasites and microbial pathogens, said
Dr K Murugan, vice chancellor of Thiruvallur University, who
conducted the study with researchers from five countries

E-FRIENDLY WAY TO MANAGE WASTE
Using butt extracts to fight mosquitoes was found to be envi-
ronmentally safe as non-target bio-organisms were unaffected
Cigarette butts, one of most ubiquitous forms of garbage, could
be used to fight diseases, said the leader of the study published
in the Journal Environmental Science and Pollution Research

4.5 tr
CIGARETTI
DISCARDED

IRAI • VIJAYAWADA • BENGALURU • KOCHI • HYDERABAD • VISAKHAPATNAM • COIMBATORE • KOZHIKODE • THIRUVANANTHAPURAM • BELAGAVI • BRHUBANESWAR • SHIVMOGGA • MANGALURU • TIRUPATI • TIRUCHI • TIRUNELVELI • SAMBALPUR • HUBBALLI • DHARMAPURI • KOTTAYAM • KANNUR • VILLUPURAM • KOLLAM • WARANGAL • TADEPALLIGudem • NAGAP

Matha-musical session entertains Sahyadri Conclave participants

EXPRESS NEWS SERVICE
@ Mangaluru

SEVEN Carnatic musicians enthused students with a classical performance at the Sahyadri Conclave on Monday. However, unlike most performances, the music here was delivered with a mathematical touch.

Mridangists Dr Anoor Anantha Krishna Sharma, recipient of 'Best Mridangam Artist' award by Gayana Samaja, and V Krishna, professor and Head, Mechanical Engineering, People Education Society Institute of Technology, Bengaluru, delivered the session on 'Mathematics in South Indian Classical Music with Special Emphasis on Percussion Instruments'.

Along with their students, the two maestros showcased the mathematical science behind Carnatic music. "Each stroke of music is calculated, mainly through addition and subtraction," assured Dr Sharma.

Dr Sharma further spoke on the Taala (cycle of beats), "The three speeds of music are 8 bit, 16 bit (the rhythmic one) and 32 bit." He spoke about Yathi, which is the arrangement of syllables in a particular shape to get a beautiful combination. Yathi (Shape of music), just like geometry, may be symmet-

rical and asymmetrical.

Various shapes of music were discussed. "The uniform structure of beats is Samayathi," he added. Music that takes the shape of the Mrudanga (oval) in Mrudangayathi. Structure of Damaru in Damarugayathi. Structure of Gopura (conical top of the temple) in Gopuchchayathi. Structure of V in Shrothuvahayathi, he further explained.

Explaining the basics of music, he said: "Playing music with a faster beat is called Urutu."

V Krishna Venkataram, said western art of music was simpler than the Indian music. He explained the relation between tempo and rhythm - "Layagana is the ability to maintain the time in Thala," he said.

He spoke in brief about Koruppu, a musical practice where the time is reduced and bits are increased during the performance. "Thala is the musical time - the physical act, he explained. "The time difference between each thala is kept constant," he added.

He spoke in brief about the other concepts in Carnatic music including the Avadhana, Ashtavadhana, Shathavadhana, and Atheetha edupu and Anagatha Edupu. He encouraged students to read literature on classical music.

ಕನ್ನಡ ಜನಾಂತರಂಗ

ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳ ಜನಪ್ರಿಯ, ಖಾತ್ಯತೀತ ದೈನಿಕ / ಯಶಸ್ವಿ ಇಷ್ಟತೃದನೇ ವಾರ

ಕುವೆಂಪು / ಶಿವಮೊಗ್ಗ ಮಂಗಳವಾರ 09-01-2018 ರೂ 4/- ಪುಟ - 8 RNI No. 58075/93 PMG/KANK/ 02/2016-18 epaper : kannadajantaranga.com


ಮೂಲ ವಿಜ್ಞಾನದ ಕುರಿತು ಸರಕಾರ, ವಿದ್ಯಾರ್ಥಿಗಳು ಆಸಕ್ತಿ ತೋರಿಸುತ್ತಿಲ್ಲ

ಸಹ್ಯಾದ್ರಿ ಸಮಾವೇಶದಲ್ಲಿ ಸರ್ಜ್ ಹೊರಾಕೆ

ಮಂಗಳೂರು : ಜಗತ್ತಿನ ಎಲ್ಲ ಹೊಸ ಅವಿಷ್ಕಾರಗಳಿಗೆ ಮೂಲ ವಿಜ್ಞಾನವೇ ಒಸಾಡಿಯಾಗಿದ್ದು ಮೂಲ ವಿಜ್ಞಾನಕ್ಕೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿದೆ ಎಂದು ನೋಬೆಲ್ ಪ್ರಶಸ್ತಿ ಪುರಸ್ಕೃತ ಭೌತ ವಿಜ್ಞಾನಿ ಸರ್ಜ್ ಹೊರಾಕೆ ಹೇಳಿದರು.

ನಗರದ ಹೊರವಲಯದ ಅಡ್ಡಾರ್ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಮ್ಯಾನೇಜ್‌ಮೆಂಟ್ ಶನಿವಾರದಿಂದ ಆರಂಭಗೊಂಡ ಸೈನ್ಸ್ ಟಿಕ್ವಾಲ್‌ಜಿ ಮ್ಯಾನೇಜ್‌ಮೆಂಟ್ ಕುರಿತು ಸಹ್ಯಾದ್ರಿ ಸಮಾವೇಶದಲ್ಲಿ ಅವರು ಮಾತನಾಡಿದರು.

“ಪ್ರಸಕ್ತ ಸ್ಥಿತಿಯಲ್ಲಿ ಭಾರತ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಮೂಲ ವಿಜ್ಞಾನದ ಕುರಿತು ಸರಕಾರ ಹಾಗೂ ವಿದ್ಯಾರ್ಥಿಗಳು ಆಸಕ್ತಿ ತೋರಿಸುತ್ತಿಲ್ಲ. ಇದರಿಂದ ವಿಶ್ವದ ಅನೇಕ ಪ್ರತಿಭೆಗಳು ವಿಜ್ಞಾನದಿಂದ ವಿಮುಖರಾಗುತ್ತಿದ್ದಾರೆ. ಇದನ್ನು



ಸಮಾವೇಶದಲ್ಲಿ ಮಂಜುನಾಥ ಭಂಡಾರಿ ಮಾತನಾಡಿದರು

ತಡೆಗಟ್ಟುವ ನಿಟ್ಟಿನಲ್ಲಿ ಅಡಳಿತ ನನ್ನ ವಾದಕ್ಕೆ ಮನ್ನಣೆ ನೀಡುವ ಭಂಡಾರಿ ಕೂಡ ಮಾತನಾಡಿದರು. ಮತ್ತು ರಾಜಕಾರಣಿಗಳು ಹೆಚ್ಚಿನ ಮೂಲಕ ರಾಮಚಂದ್ರನ್ ಅವರ ಸಭೆಯಲ್ಲಿ ಡಿ ಎಲ್ ಪ್ರಭಾಕರ, ಗಮನಹರಿಸಬೇಕು” ಎಂದರು. ಹಿರಿಮೆಯನ್ನು ಮೆರೆದರು” ಎಂದು ಎಂ ಡಿ ತಿವಾರಿ, ಶಶಿಕಿರಣ ಶೆಟ್ಟಿ, ಅನೇಕ ಪ್ರತಿಭೆಗಳು ವಿಜ್ಞಾನದಿಂದ ವಿಮುಖರಾಗುತ್ತಿದ್ದಾರೆ. ಇದನ್ನು ವಿಜ್ಞಾನ ಕಾಂಗ್ರೆಸ್ ಅಧಿವೇಶನದಲ್ಲಿ ಸಮಾವೇಶದಲ್ಲಿ ಮಂಜುನಾಥ ಮತ್ತಿತರಿದ್ದರು.